

CCE RF
CCE RR

ಕರ್ನಾಟಕ ಪ್ರೇರ್ಥಿತ ಶಿಕ್ಷಣ ಪರೀಕ್ಷೆ ಮಂಡಳಿ, ಮಲ್ಲೇಶ್ವರಂ, ಬೆಂಗಳೂರು – 560 003

**KARNATAKA SECONDARY EDUCATION EXAMINATION BOARD, MALLESWARAM,
BANGALORE – 560 003**

ಎಸ್.ಎಸ್.ಎಲ್.ಆರ್.ಪರೀಕ್ಷೆ, ಮಾರ್ಚ್ / ಏಪ್ರಿಲ್, 2016

S. S. L. C. EXAMINATION, MARCH/APRIL, 2016

ಮಾದರಿ ಉತ್ತರಗಳು

MODEL ANSWERS

ದಿನಾಂಕ : 04. 04. 2016]

ಸಂಕೇತ ಸಂಖ್ಯೆ : **81-K**

Date : 04. 04. 2016]

CODE No. : 81-K

ವಿಷಯ : ಗಣಿತ

Subject : MATHEMATICS

(ಹೊಸ ಪಠ್ಯಕ್ರಮ / New Syllabus)

(ಶಾಲಾ ಅಭ್ಯರ್ಥಿ + ಪುನರಾವರ್ತಿತ ಶಾಲಾ ಅಭ್ಯರ್ಥಿ / Regular Fresh + Regular Repeater)

(ಕನ್ನಡ ಭಾಷಾಂತರ / Kannada Version)

[ಪರಮಾಪಾಠ ಅಂಕಗಳು : **80**]

[Max. Marks : **80**]

ಪ್ರಶ್ನೆ ಸಂಖ್ಯೆ	ಉತ್ತರದ ಕ್ರಮಾಂಕ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
I. 1.	C	12	1
2.	A	5	1
3.	C	0.7	1
4.	D	3	1
5.	B	5 ಮಾನಗಳು	1
6.	D	$\sqrt{3}$	1
7.	B	$\frac{5}{3}$	1
8.	A	12	1



RF+RR-425



[Turn over

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
II.		
9.	$A' = U - A$ $A' = \{ 1, 2, 3, 4, 5 \} - \{ 2, 4, 5 \}$ $\therefore A' = \{ 1, 3 \}$	$\frac{1}{2}$
10.	$(a, b) \text{ L.S.A.} = \frac{a \times b}{(a, b) \text{ H.C.F.}}$ $\text{L.S.A.} = \frac{12 \times 18}{6}$ $\text{L.S.A.} = 36$	$\frac{1}{2}$
11.	$f(x) = 2x^2 + 3x + 2$ $f(2) = 2(2)^2 + 3(2) + 2$ $= 8 + 6 + 2$ $= 16$	$\frac{1}{2}$
12.	$d = 10 \text{ ಸೆ.ಮೀ.}$ $R = \frac{10}{2} = 5 \text{ ಸೆ.ಮೀ.}$ ಕೇಂದ್ರಗಳ ನಡುವಿನ ದೂರ $d = R + r$ $d = 5 + 2 = 7 \text{ ಸೆ.ಮೀ.}$	$\frac{1}{2}$
13.	ಒಂದು ಲಂಬಕೋನ ಶ್ರೀಭುಜದಲ್ಲಿ, ವಿಕಣದ ಮೇಲಿನ ವರ್ಗವು ಉಳಿದೆರಡು ಬಾಹುಗಳ ಮೇಲಿನ ವರ್ಗಗಳ ಮೊತ್ತಕ್ಕೆ ಸಮನಾಗಿರುತ್ತದೆ.	1
14.	ಸಿಲಿಂಡರಿನ ಪೂರ್ವ ಮೇಲ್ತೆ ವಿಸ್ತೀರ್ಣ $= 2\pi r(r+h)$ ಚ. ಮಾನಗಳು	1
III. 15.	ಕಣಂಗಗಳ ಸಂಖ್ಯೆ $n = 8$ $= {}^n C_2 - n$ $= {}^8 C_2 - 8$ $= \frac{1}{2} {}^8 P_2 - 8$ $= \frac{8 \times 7}{2} - 8$ $= \frac{56}{2} - 8.$ $= 28 - 8.$ ಕಣಂಗಗಳ ಸಂಖ್ಯೆ $= 20$	$\frac{1}{2}$
	ಅಧ್ಯಾತ್ಮ	2

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
	$n = 8$	
	$\text{ಕೊಡಗಳ ಸಂಖ್ಯೆ} = {}^n C_2 - n = \frac{n(n-3)}{2} = \frac{8(8-3)}{2} = \frac{8 \times 5}{2}$	$\frac{1}{2}$
	$\text{ಕೊಡಗಳ ಸಂಖ್ಯೆ} = 20.$	$\frac{1}{2}$
16.	ಸಾಧ್ಯವಾದರೆ, $2 + \sqrt{5}$ ಒಂದು ಭಾಗಲಭ್ಯ ಸಂಖ್ಯೆಯಾಗಿರಲಿ. $2 + \sqrt{5} = \frac{p}{q}$ ಇಲ್ಲಿ $p, q \in \mathbb{Z}, q \neq 0$	$\frac{1}{2}$
	$2 - \frac{p}{q} = -\sqrt{5}$	
	$\frac{2q-p}{q} = -\sqrt{5}$	$\frac{1}{2}$
	$\Rightarrow -\sqrt{5}$ ಒಂದು ಭಾಗಲಭ್ಯ ಸಂಖ್ಯೆ	
	$\therefore \frac{2q-p}{q}$ ಒಂದು ಭಾಗಲಭ್ಯ ಸಂಖ್ಯೆ	$\frac{1}{2}$
	ಆದರೆ $-\sqrt{5}$ ಭಾಗಲಭ್ಯ ಸಂಖ್ಯೆಯಲ್ಲಿ ಇದು ವೈರುದ್ದಕ್ಕೆ ಎಡಿ ಮಾಡಿಕೊಡುತ್ತದೆ.	
	\therefore ನಮ್ಮ ಉಂಟಾಗಿರುವ $2 + \sqrt{5}$ ಒಂದು ಭಾಗಲಭ್ಯ ಎಂಬುದು ತಪ್ಪು	$\frac{1}{2}$
	$\Rightarrow 2 + \sqrt{5}$ ಒಂದು ಭಾಗಲಭ್ಯ ಸಂಖ್ಯೆ	
17.	ಒಟ್ಟು ಇರುವ ಕ್ಷೇಗಡಿಯಾರಗಳ ಸಂಖ್ಯೆ $n(S) = 500$	$\frac{1}{2}$
	ದೋಷಪೂರಿತ ಕ್ಷೇಗಡಿಯಾರಗಳ ಸಂಖ್ಯೆ $n(A) = 50$	$\frac{1}{2}$
	$P(A) = \frac{n(A)}{n(S)}$	$\frac{1}{2}$
	$P(A) = \frac{50}{500}$	
	ದೋಷಪೂರಿತ ಕ್ಷೇಗಡಿಯಾರಗಳ ಸಂಖ್ಯೆಯತ್ತ ಸಂಖ್ಯೆ $= \frac{1}{10}$ ಅಥವಾ $\frac{50}{500}$	$\frac{1}{2}$
		2

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
18.	$\sqrt{3} \times \sqrt[3]{2}$ <p>2 ಮತ್ತು 3 ರ ಲ.ಸಾ.ಅ. = 6</p> $\sqrt{3} = 3^{\frac{1}{2}} \times \cancel{6}^3 = 3^{3/6} = \sqrt[6]{3^3} = \sqrt[6]{27}$ $\sqrt[3]{2} = 2^{\frac{1}{3}} \times \cancel{6}^2 = 2^{2/6} = \sqrt[6]{2^2} = \sqrt[6]{4}$ $\sqrt{3} \times \sqrt[3]{2} = \sqrt[6]{27 \times 4}$ $= \sqrt[6]{108}$	$\frac{1}{2}$ $\frac{1}{2}$ $\frac{1}{2}$ $\frac{1}{2}$ $\frac{1}{2}$
19.	$\frac{\sqrt{3} + \sqrt{2}}{\sqrt{3} - \sqrt{2}} \times \frac{\sqrt{3} + \sqrt{2}}{\sqrt{3} + \sqrt{2}}$ $\frac{\sqrt{9} + \sqrt{6} + \sqrt{6} + \sqrt{4}}{\sqrt{9} - \sqrt{4}}$ $\frac{3 + 2\sqrt{6} + 2}{3 - 2}$ $\frac{5 + 2\sqrt{6}}{1}$	$\frac{1}{2}$ $\frac{1}{2}$ $\frac{1}{2}$ $\frac{1}{2}$ $\frac{1}{2}$

ಅಧ್ಯಾತ್ಮ

$$\frac{\sqrt{3} + \sqrt{2}}{\sqrt{3} - \sqrt{2}} \times \frac{\sqrt{3} + \sqrt{2}}{\sqrt{3} + \sqrt{2}}$$

$$\frac{(\sqrt{3} + \sqrt{2})^2}{(\sqrt{3})^2 - (\sqrt{2})^2}$$

$$\frac{3 + 2\sqrt{6} + 2}{3 - 2}$$

$$5 + 2\sqrt{6}$$



<p>ಪ್ರಶ್ನೆ ಸಂಖ್ಯೆ</p> <p>20.</p>	<p>ಪ್ರಶ್ನಾನುಸಾರ ಮೌಲ್ಯಮಾಪನ</p> $\begin{array}{r} x^2 + 3x - 8 \\ x + 1 \sqrt{x^3 + 4x^2 - 5x + 6} \\ \hline x^3 + x^2 & \\ (-) & (-) \\ \hline & + 3x^2 - 5x + 6 \\ & + 3x^2 + 3x \\ (-) & (-) \\ \hline & - 8x + 6 \\ & - 8x - 8 \\ (+) & (+) \\ \hline & 14 \end{array}$ <p>$q(x) = x^2 + 3x - 8$</p> <p>$R(x) = 14.$</p>	<p>ಅಂಕಗಳು</p> <p>$\frac{1}{2}$</p> <p>$\frac{1}{2}$</p> <p>$\frac{1}{2}$</p> <p>$\frac{1}{2}$</p> <p>2</p>
<p>ಪರ್ಯಾಯ ವಿಧಾನ</p> $\begin{array}{r} -1 & \boxed{1} & 4 & -5 & 6 \\ \hline & 0 & -1 & -3 & 8 \\ \hline & 1 & 3 & -8 & \boxed{14} \end{array}$ <p>$R(x) = 14$</p> <p>$q(x) = x^2 + 3x - 8$</p> <p>ಸೂಚನೆ : ಶೇಷ ಪ್ರಮೇಯ ಉಪಯೋಗಿಸಿ ಶೇಷವನ್ನು ಕಂಡುಹಿಡಿದರೆ 1 ಅಂತ ಮಾತ್ರ.</p>	<p>$\frac{1}{2}$</p> <p>$\frac{1}{2}$</p> <p>$\frac{1}{2}$</p> <p>$\frac{1}{2}$</p> <p>2</p>	



ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
	$\frac{x^2 + 1}{x^2 + 2x - 3} \Big x^4 + 2x^3 - 2x^2 + x - 1$ $\begin{array}{r} x^4 + 2x^3 - 3x^2 \\ (-) \quad (-) \quad (+) \\ \hline x^2 + x - 1 \\ x^2 + 2x - 3 \\ (-) \quad (-) \quad (+) \\ \hline -x + 2 \end{array}$	$\frac{1}{2}$
	$r(x) = -x + 2 \Rightarrow \{-r(x)\} = x - 2$ $(x - 2)$ ನ್ನ $P(x)$ ಗೆ ಕೊಡಿದಾಗ ಬರುವ ಬಹುಪಡೀಕ್ಕಿಯು $g(x)$ ನಿಂದ ಸಂಪೂರ್ಣ ಭಾಗಿಸಲ್ಪಡುತ್ತದೆ.	$\frac{1}{2}$
21.	ΔABC ಯಲ್ಲಿ $DE \parallel AB$ $\frac{CD}{CA} = \frac{CE}{CB}$ (ಧೇರ್ನಾನ ಉಪಪ್ರಮೆಯ) $\frac{5}{12} = \frac{CE}{18}$ $12 \times CE = 5 \times 18$ $CE = \frac{5 \times 18}{12} = \frac{15}{2}$ $CE = 7.5$ ಸೆ.ಮೀ.	$\frac{1}{2}$
22.	$\sqrt{3} \tan \theta = 1$ $\tan \theta = \frac{1}{\sqrt{3}}$ ಅದರೆ, $\tan 30^\circ = \frac{1}{\sqrt{3}}$ $\therefore \theta = 30^\circ$ $\therefore \sin 3\theta = \sin 3(30^\circ)$ $\sin 3\theta = \sin 90^\circ = 1.$	$\frac{1}{2}$

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
23.	$(x_1, y_1) = (2, 3) \quad \text{ಮತ್ತು} \quad (x_2, y_2) = (4, 7)$ $\begin{aligned} \text{ಮಧ್ಯಬಿಂದು} &= \left(\frac{x_1 + x_2}{2}, \frac{y_1 + y_2}{2} \right) \\ &= \left(\frac{2+4}{2}, \frac{3+7}{2} \right) \\ &= \left(\frac{6}{2}, \frac{10}{2} \right) \\ &= (3, 5). \end{aligned}$	$\frac{1}{2}$ $\frac{1}{2}$ $\frac{1}{2}$ $\frac{1}{2}$ $\frac{1}{2}$ 2
24.	$r = 7 \text{ ಸೆ.ಮೀ.} \quad l = 10 \text{ ಸೆ.ಮೀ.}$ $\begin{aligned} \text{ಶಂಕುವಿನ ವರ್ಕ್‌ಮೇಲ್‌ಲೈಪ್} &= \pi r l \\ &= \frac{22}{\pi} \times 7 \times 10 \\ &= 220 \text{ ಚ.ಸೆ.ಮೀ.} \end{aligned}$ <p style="text-align: center;">ಅಧ್ಯಾತ್ಮ</p> $\begin{aligned} \text{ಸಿಲಿಂಡರಿನ ಘನಫಲ} &= \pi r^2 h \\ &= \frac{22}{\pi} \times 7 \times \pi \times 10 \\ &= 22 \times 70 \\ &= 1540 \text{ ಘ.ಸೆ.ಮೀ.} \end{aligned}$	$\frac{1}{2}$ $\frac{1}{2} + \frac{1}{2}$ $\frac{1}{2}$ 2
25.	$x^2 - 4x + 2 = 0$ $a = 1, \quad b = -4, \quad c = 2$ $x = \frac{-b \pm \sqrt{b^2 - 4ac}}{2a}$ $x = \frac{-(-4) \pm \sqrt{(-4)^2 - 4(1)(2)}}{2(1)}$ $x = \frac{4 \pm \sqrt{16 - 8}}{2}$ $x = \frac{4 \pm \sqrt{8}}{2}$ $x = \frac{4 \pm 2\sqrt{2}}{2}$ $= \frac{2(2 \pm \sqrt{2})}{2}$ $x = 2 \pm \sqrt{2}.$	$\frac{1}{2}$ $\frac{1}{2}$ $\frac{1}{2}$ $\frac{1}{2}$ $\frac{1}{2}$ $\frac{1}{2}$ $\frac{1}{2}$ 2



ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
26.		
	ವೃತ್ತದ ರಚನೆ $\frac{1}{2}$ OP ತ್ರಿಭುಷಣ $\frac{1}{2}$ ಕಂಸಗಳ ರಚನೆ $\frac{1}{2}$ P ಮೂಲಕ ಸ್ವರ್ವರಚನೆ $\frac{1}{2}$	2
27.	<p>ಸ್ವೀಲ್ : $20 \text{ ಮೀ.} = 1 \text{ ಸೆ.ಮೀ.}$</p> <p>$40 \text{ ಮೀ.} = 2 \text{ ಸೆ.ಮೀ.}$</p> <p>$80 \text{ ಮೀ.} = 4 \text{ ಸೆ.ಮೀ.}$</p> <p>$120 \text{ ಮೀ.} = 6 \text{ ಸೆ.ಮೀ.}$</p> <p>$160 \text{ ಮೀ.} = 8 \text{ ಸೆ.ಮೀ.}$</p> <p>$60 \text{ ಮೀ.} = 3 \text{ ಸೆ.ಮೀ.}$</p>	
		ಲೆಕ್ಕಾಚಾರ $\frac{1}{2}$ ನಕ್ಷೆ ರಚಿಸುವುದಕ್ಕೆ $1\frac{1}{2}$

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
28.	$n(M) = 12, \quad n(D) = 15, \quad n(M \cap D) = 7$ $n(M \cup D) = ?$ $n(M) + n(D) = n(M \cup D) + n(M \cap D)$ ಆಧಿಕಾರಿ $n(M \cup D) = n(M) + n(D) - n(M \cap D)$ $= 12 + 15 - 7$ $= 27 - 7$ $n(M \cup D) = 20$ ಸುಂಪಿನಲ್ಲಿರುವ ಜನರ ಸಂಖ್ಯೆ = 20 $\therefore n(M \cup D) = 20$	$\frac{1}{2}$ $\frac{1}{2}$ $\frac{1}{2}$ $\frac{1}{2}$ $\frac{1}{2}$ $\frac{1}{2}$ $\frac{1}{2}$ $\frac{1}{2}$ $\frac{1}{2}$
29.	ಅಧಿಕೋಳದ ಘನಫಲ = ಸಿಲಿಂಡರಿನ ಘನಫಲ $\frac{2}{3} \pi r_1^3 = \pi r_2^2 h$ $\frac{2}{3} \times 12^4 \times 12^2 = 6 \times 6 \times h$ $32 = h$ $\therefore h = 32$ ಸೆ.ಮೀ. ಸಿಲಿಂಡರಿನ ಎತ್ತರ = 32 ಸೆ.ಮೀ.	$\frac{1}{2}$ $\frac{1}{2}$ $\frac{1}{2}$ $\frac{1}{2}$ $\frac{1}{2}$ $\frac{1}{2}$ $\frac{1}{2}$ $\frac{1}{2}$ $\frac{1}{2}$
30.	$4 + 7 + 10 + \dots$ $a = 4, \quad d = 7 - 4$ $= 3 \quad S_{20} = ?$ $S_n = \frac{n}{2} [2a + (n-1)d]$ $S_{20} = \frac{20}{2} [2 \times 4 + (20-1)3]$ $= 10 [8 + 57]$ $= 10 \times 65$ $S_{20} = 650$ ಶ್ರೇಣಿಯ 20 ಪದಗಳ ಮೊತ್ತ = 650	$\frac{1}{2}$ $\frac{1}{2}$ $\frac{1}{2}$ $\frac{1}{2}$ $\frac{1}{2}$ $\frac{1}{2}$ $\frac{1}{2}$ $\frac{1}{2}$ $\frac{1}{2}$



ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು																																										
IV. 31.		$\frac{1}{2}$																																										
	ದತ್ತ : A ಮತ್ತು B ಗಳು ಸ್ಪಳೆ ಸುವ ವೃತ್ತಗಳ ವೃತ್ತಕೇಂದ್ರಗಳು, P ಸ್ಪಳೆಬೆಂದು	$\frac{1}{2}$																																										
	ಸಾಧನೀಯ : A, P ಮತ್ತು B ಗಳು ಏಕರೇಖಾಗತವಾಗಿದೆ	$\frac{1}{2}$																																										
	ರಚನೆ : XPY ಸ್ಪಳೆ ಕವನ್ನು ಎಳೆದಿದೆ.	$\frac{1}{2}$																																										
	ಸಾಧನೆ :																																											
	$\angle APX = 90^\circ$ (i) $(\because AP \perp XY)$																																											
	$\angle BPX = 90^\circ$ (ii) $(\because BP \perp XY)$	$\frac{1}{2}$																																										
	(i) ಮತ್ತು (ii) ನ್ನು ಕೊಡಿದಾಗ																																											
	$\angle APX + \angle BPX = 180^\circ$																																											
	$\angle APB = 180^\circ$																																											
	$\therefore APB$ ಒಂದು ಸರಳರೇಖೆ																																											
	$\therefore A, P, B$ ಒಂದು ಸರಳರೇಖಾಗತವಾಗಿದೆ.	$\frac{1}{2}$																																										
32.	<table border="1" style="width: 100%; border-collapse: collapse;"> <thead> <tr> <th style="text-align: center;">ವರ್ಗಾಂಶ</th> <th style="text-align: center;">f</th> <th style="text-align: center;">x</th> <th style="text-align: center;">fx</th> <th style="text-align: center;">$x - \bar{x} = D$</th> <th style="text-align: center;">D^2</th> <th style="text-align: center;">$f D^2$</th> </tr> </thead> <tbody> <tr> <td style="text-align: center;">1 – 5</td> <td style="text-align: center;">4</td> <td style="text-align: center;">3</td> <td style="text-align: center;">12</td> <td style="text-align: center;">– 5</td> <td style="text-align: center;">25</td> <td style="text-align: center;">100</td> </tr> <tr> <td style="text-align: center;">6 – 10</td> <td style="text-align: center;">3</td> <td style="text-align: center;">8</td> <td style="text-align: center;">24</td> <td style="text-align: center;">0</td> <td style="text-align: center;">00</td> <td style="text-align: center;">00</td> </tr> <tr> <td style="text-align: center;">11 – 15</td> <td style="text-align: center;">2</td> <td style="text-align: center;">13</td> <td style="text-align: center;">26</td> <td style="text-align: center;">5</td> <td style="text-align: center;">25</td> <td style="text-align: center;">50</td> </tr> <tr> <td style="text-align: center;">16 – 20</td> <td style="text-align: center;">1</td> <td style="text-align: center;">18</td> <td style="text-align: center;">18</td> <td style="text-align: center;">10</td> <td style="text-align: center;">100</td> <td style="text-align: center;">100</td> </tr> <tr> <td></td> <td style="text-align: center;">$N = 10$</td> <td></td> <td style="text-align: center;">$\sum fx = 80$</td> <td></td> <td></td> <td style="text-align: center;">$\sum f D^2 = 250$</td> </tr> </tbody> </table>	ವರ್ಗಾಂಶ	f	x	fx	$x - \bar{x} = D$	D^2	$f D^2$	1 – 5	4	3	12	– 5	25	100	6 – 10	3	8	24	0	00	00	11 – 15	2	13	26	5	25	50	16 – 20	1	18	18	10	100	100		$N = 10$		$\sum fx = 80$			$\sum f D^2 = 250$	$1\frac{1}{2}$
ವರ್ಗಾಂಶ	f	x	fx	$x - \bar{x} = D$	D^2	$f D^2$																																						
1 – 5	4	3	12	– 5	25	100																																						
6 – 10	3	8	24	0	00	00																																						
11 – 15	2	13	26	5	25	50																																						
16 – 20	1	18	18	10	100	100																																						
	$N = 10$		$\sum fx = 80$			$\sum f D^2 = 250$																																						
	ಸರಾಸರಿ $\bar{x} = \frac{\sum fx}{N} = \frac{80}{10} = 8$	$\frac{1}{2}$																																										
	$\sigma = \sqrt{\frac{\sum f D^2}{N}} = \sqrt{\frac{250}{10}} = \sqrt{25} = 5$	1																																										
	(ಬೇರೆ ಯಾವುದೇ ವಿಧಾನದಲ್ಲಿ ಮಾಡಿದ್ದರೂ, ಅಂಕಗಳನ್ನು ಪೂರ್ತಿಯ ನೀಡುವುದು)	3																																										

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು								
33.	ಹೊಟ್ಟಿರುವ ಅಂಕಗಳು 1, 2, 3, 4, 5, 6									
a)	4-ಅಂಕಿಯ ಸಂಖ್ಯೆಗಳನ್ನು 6P_4 ವಿಧಗಳಲ್ಲಿ ರಚಿಸಬಹುದು	$\frac{1}{2}$								
	${}^6P_4 = 6 \times 5 \times 4 \times 3$	$\frac{1}{2}$								
	${}^6P_4 = 360$	$\frac{1}{2}$								
b)	5000 ಕ್ಷೇತ್ರ ಕಡಿಮೆ ಸಂಖ್ಯೆಗಳು									
	<table border="1" style="width: 100%; border-collapse: collapse;"> <tr> <th style="padding: 5px;">ದಶ ಸಾವಿರ</th> <th style="padding: 5px;">ಸಾವಿರ</th> <th style="padding: 5px;">ಹತ್ತು</th> <th style="padding: 5px;">ಬಿಡಿ</th> </tr> <tr> <td style="padding: 5px;">4P_1 ವಿಧ</td> <td style="padding: 5px;">5P_1 ವಿಧ</td> <td style="padding: 5px;">4P_1 ವಿಧ</td> <td style="padding: 5px;">3P_1 ವಿಧ</td> </tr> </table>	ದಶ ಸಾವಿರ	ಸಾವಿರ	ಹತ್ತು	ಬಿಡಿ	4P_1 ವಿಧ	5P_1 ವಿಧ	4P_1 ವಿಧ	3P_1 ವಿಧ	$\frac{1}{2}$
ದಶ ಸಾವಿರ	ಸಾವಿರ	ಹತ್ತು	ಬಿಡಿ							
4P_1 ವಿಧ	5P_1 ವಿಧ	4P_1 ವಿಧ	3P_1 ವಿಧ							
	ಬಿಡಿ ಸ್ಥಾನವನ್ನು 3P_1 ವಿಧಗಳಲ್ಲಿ ತುಂಬಬಹುದು									
	ಹತ್ತರ ಸ್ಥಾನವನ್ನು 4P_1 ವಿಧಗಳಲ್ಲಿ ತುಂಬಬಹುದು									
	ಸಾವಿರ ಸ್ಥಾನವನ್ನು 5P_1 ವಿಧಗಳಲ್ಲಿ ತುಂಬಬಹುದು									
	ದಶ ಸಾವಿರ ಸ್ಥಾನವನ್ನು 4P_1 ವಿಧಗಳಲ್ಲಿ ತುಂಬಬಹುದು									
	$\text{ಒಟ್ಟು ವಿಧಗಳು} = {}^3P_1 \times {}^4P_1 \times {}^5P_1 \times {}^4P_1$	$\frac{1}{2}$								
	$= 3 \times 4 \times 5 \times 4$									
	5000 ಕ್ಷೇತ್ರ ಕಡಿಮೆ ಇರುವ ಸಂಖ್ಯೆಗಳು = 240.	$\frac{1}{2}$								
	ಅಧಿಕಾರಿ	3								
	$16 {}^n P_3 = 13 {}^{n+1} P_3$									
	$16 \cdot n(n-1)(n-2) = 13(n+1)n(n-1)$	$\frac{1}{2}$								
	$16(n-2) = 13(n+1)$	$\frac{1}{2}$								
	$16n - 32 = 13n + 13$	$\frac{1}{2}$								
	$16n - 13n = 13 + 32$	$\frac{1}{2}$								
	$3n = 45$	$\frac{1}{2}$								
	$n = \frac{45}{3}$									
	$n = 15.$	$\frac{1}{2}$								
	⊕ RF+RR-425 ⊕	[Turn over								

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
<p>34. $\frac{\sin(90^\circ - \theta)}{1 + \sin\theta} + \frac{\cos\theta}{1 - \cos(90^\circ - \theta)}$</p> $= \frac{\cos\theta}{1 + \sin\theta} + \frac{\cos\theta}{1 - \sin\theta} \quad \frac{1}{2}$ $= \frac{\cos\theta(1 - \sin\theta) + \cos\theta(1 + \sin\theta)}{1 - \sin^2\theta} \quad \frac{1}{2}$ $= \frac{\cos\theta - \cos\theta \cdot \sin\theta + \cos\theta + \cos\theta \cdot \sin\theta}{1 - \sin^2\theta} \quad \frac{1}{2}$ $= \frac{2\cos\theta}{\cos^2\theta} \quad \frac{1}{2}$ $= \frac{2}{\cos\theta} \quad \frac{1}{2}$ $= 2 \sec\theta \quad \frac{1}{2}$ <p>ಎದೆಭಾಗ = ಬಲಭಾಗ</p>		3
<p style="text-align: center;">ಅಧಿವಾ</p> <p>ಎದೆಭಾಗ = $\cos(A + B)$</p> $= \cos(60^\circ + 30^\circ) \quad \frac{1}{2}$ $= \cos 90^\circ$ $= 0 \quad \frac{1}{2}$ <p>ಬಲಭಾಗ = $\cos A \cdot \cos B - \sin A \cdot \sin B$</p> $= \cos 60^\circ \cdot \cos 30^\circ - \sin 60^\circ \cdot \sin 30^\circ \quad \frac{1}{2}$ $= \left(\frac{1}{2} \times \frac{\sqrt{3}}{2}\right) - \left(\frac{\sqrt{3}}{2} \times \frac{1}{2}\right) \quad \frac{1}{2}$ $= \frac{\sqrt{3}}{4} - \frac{\sqrt{3}}{4} \quad \frac{1}{2}$ $= 0 \quad \frac{1}{2}$ <p>ಎದೆಭಾಗ = ಬಲಭಾಗ</p>		3

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
<p>35. ತರಗತಿಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ = x ಎಂದಿರಲಿ</p> <p>ಒಟ್ಟು ವೆಚ್ಚ = ರೂ. 1000</p> <p>ಪ್ರತಿಯೊಬ್ಬರಿಗೆ ತಗಲುವ ವೆಚ್ಚ = ರೂ. $\frac{1000}{x}$</p> <p>10 ವಿದ್ಯಾರ್ಥಿಗಳು ಗೈರು ಹಾಜರಾದರೆ</p> <p>ವಿದ್ಯಾರ್ಥಿಗಳ ಸಂಖ್ಯೆ = $x - 10$</p> <p>ಒಟ್ಟು ವೆಚ್ಚ = ರೂ. 1000</p> <p>ಪ್ರತಿಯೊಬ್ಬರಿಗೆ ತಗಲುವ ವೆಚ್ಚ = ರೂ. $\frac{1000}{x - 10}$</p> <p>ಪ್ರತಿಯೊಬ್ಬರು ರೂ. 5 ಹೆಚ್ಚು ಕೊಡಬೇಕಾಗುತ್ತದೆ.</p> <p>$\frac{1000}{x - 10} - \frac{1000}{x} = 5$</p> <p>$\frac{1000x - 1000(x - 10)}{x(x - 10)} = 5$</p> <p>$1000x - 1000x + 10000 = 5x^2 - 50x$</p> <p>$5x^2 - 50x - 10000 = 0$</p> <p>$\div$ by 5</p> <p>$x^2 - 10x - 2000 = 0$</p> <p>$x^2 - 50x + 40x - 2000 = 0$</p> <p>$x(x - 50) + 40(x - 50) = 0$</p> <p>$(x - 50)(x + 40) = 0$</p> <p>$x = 50, -40$</p> <p>$\therefore x = 50$</p> <p>ತರಗತಿಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ = 50.</p> <p style="text-align: center;">ಅಭಿಪ್ರಾಯ</p> <p>$x^2 - 5x + 3 = 0$</p> <p>$a = 1, b = -5, c = 3$</p> <p>$m + n = \frac{-b}{a} = \frac{-(-5)}{1} = 5$</p> <p>$m + n = \frac{c}{a} = \frac{3}{1} = 3$</p>	<p>$\frac{1}{2}$</p>	<p>3</p>



ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
	i) $\begin{aligned} (m+n)^2 + (m-n)^2 &= (m+n)^2 + [(m+n)^2 - 4mn] & \frac{1}{2} \\ &= 5^2 + 5^2 - 4(3) \\ &= 25 + 25 - 12 \\ &= 50 - 12 \\ &= 38 \end{aligned}$	
	ii) $\begin{aligned} (m+n)^3 + 4mn &= (5)^3 + 4(3) & \frac{1}{2} \\ &= 125 + 12 \\ &= 137. \end{aligned}$	
36.	$\begin{aligned} AM^2 + CN^2 &= AB^2 + BM^2 + BN^2 + BC^2 \\ &\quad (AB^2 + BC^2 = AC^2) & \frac{1}{2} \\ AM^2 + CN^2 &= AC^2 + BM^2 + BN^2 \\ &= AC^2 + \left(\frac{BC}{2}\right)^2 + \left(\frac{AB}{2}\right)^2 & \frac{1}{2} \\ AM^2 + CN^2 &= AC^2 + \frac{BC^2}{4} + \frac{AB^2}{4} \\ &= \frac{4AC^2 + BC^2 + AB^2}{4} & \frac{1}{2} \end{aligned}$	3
	$\begin{aligned} 4(AM^2 + CN^2) &= 4AC^2 + BC^2 + AB^2 & \frac{1}{2} \\ &\quad (BC^2 + AB^2 = AC^2) \\ 4(AM^2 + CN^2) &= 4AC^2 + AC^2 & \frac{1}{2} \\ 4(AM^2 + CN^2) &= 5AC^2. \end{aligned}$	
	ಅಧಿವಾ	
	$\begin{aligned} \Delta AOB \text{ ಯೊಂಗಳ } \underset{\text{O}}{\text{L}} &= 90^\circ & \frac{1}{2} \\ AB^2 &= OA^2 + OB^2 & \frac{1}{2} \\ &= \left(\frac{AC}{2}\right)^2 + \left(\frac{BD}{2}\right)^2 & \frac{1}{2} \\ &= \frac{AC^2}{4} + \frac{BD^2}{4} & \frac{1}{2} \\ AB^2 &= \frac{AC^2 + BD^2}{4} & \frac{1}{2} \\ \therefore 4AB^2 &= AC^2 + BD^2. & \frac{1}{2} \end{aligned}$	3

ಪ್ರಶ್ನೆ
ಸಂಖ್ಯೆ

ಪ್ರಶ್ನಾನುಸಾರ ಮೌಲ್ಯಮಾಪನ

ಅಂಕಗಳು

V. 37.



1/2

ದತ್ತ : $\triangle ABC$ ಮತ್ತು $\triangle DEF$ ಗಳಲ್ಲಿ

$$\underline{\angle BAC} = \underline{\angle EDF}$$

$$\underline{\angle ABC} = \underline{\angle DEF}$$

1/2

$$\text{ಸಾಧನೀಯ : } \frac{AB}{DE} = \frac{BC}{EF} = \frac{CA}{FD}$$

1/2

ರಚನೆ : $AG = DE$ ಮತ್ತು $AH = DF$ ಆಗುವಂತೆ AB ಯ ಮೇಲೆ G ಮತ್ತು AC ಯ ಮೇಲೆ H ಬಿಂದುಗಳನ್ನು ಗುರುತಿಸಿ. G ಮತ್ತು H ನ್ನು ಸೇರಿಸಿ.

1/2

ಸಾಧನೆ : $\triangle AGH \cong \triangle DEF$ ಗಳಲ್ಲಿ

$$AG = DE$$

\therefore ರಚನೆ

$$\underline{\angle GAH} = \underline{\angle EDF}$$

\therefore ದತ್ತ

$$AH = DF$$

\therefore ರಚನೆ

1/2

$$\therefore \triangle AGH \cong \triangle DEF$$

\therefore ಬಾ.ಕೋ.ಬಾ

$$\underline{\angle AGH} = \underline{\angle DEF}$$

1/2

$$\text{ಆದರೆ, } \underline{\angle ABC} = \underline{\angle DEF}$$

$$\Rightarrow \underline{\angle AGH} = \underline{\angle ABC}$$

$$\therefore GH \parallel BC.$$

1/2

$$\triangle ABC \text{ ಯಲ್ಲಿ } \frac{AB}{AG} = \frac{BC}{GH} = \frac{CA}{HA}$$

$$\text{ಹಾಗಾಗಿ } \frac{AB}{DE} = \frac{BC}{EF} = \frac{CA}{FD}.$$

1/2

ಪ್ರಮೇಯ ಸಾಧಿಸಿದೆ.

4



ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
<p>38.</p> <p>$d = 8$ ಸೆಂ.ಮೀ. $R = 4$ ಸೆಂ.ಮೀ. $r = 2$ ಸೆಂ.ಮೀ.</p> <p>$R - r = 4 - 2 = 2$ ಸೆಂ.ಮೀ.</p> <p>AB ಗಳ ರಚಿಸಿ ಮಧ್ಯಬಿಂದು M ಎಳೆದು ಗುರುತಿಸುವುದಕ್ಕೆ 1</p> <p>C_1, C_2, C_3 ವೃತ್ತಗಳನ್ನು ಎಳೆಯುವುದಕ್ಕೆ $1\frac{1}{2}$</p> <p>BK, BL, PQ, RS ಗಳನ್ನು ಸೇರಿಸಿದ್ದಕ್ಕೆ 1</p> <p>ಅಳತೆ ಮಾಡಿ ಬರೆಯುವುದಕ್ಕೆ $\frac{1}{2}$</p> <p>$PQ = RS = 7.8$ ಸೆಂ.ಮೀ. ನೇರ ಸಾಮಾನ್ಯ ಸ್ಪರ್ಶಕ 4</p>		
<p>39.</p> <p>$a, a + d, a + 2d, \dots$ ಸೆ.ಶೈ.</p> <p>$a + a + 2d + a + 4d = 39$ $\frac{1}{2}$</p> <p>$3a + 6d = 39$</p> <p>$3(a + 2d) = 39$</p> <p>$a + 2d = \frac{39}{3} = 13$... (i) $\frac{1}{2}$</p> <p>$a + d + a + 3d + a + 5d = 51$ $\frac{1}{2}$</p> <p>$3a + 9d = 51$</p> <p>$3(a + 3d) = 51$</p>		

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
	$a + 3d = \frac{51}{3} = 17$... (ii)	$\frac{1}{2}$
	ಸಮೀಕರಣ (i) ಮತ್ತು (ii) ರಿಂದ $\begin{array}{r} a + 2d = 13 \\ a + 3d = 17 \\ \hline (-) \quad (-) \quad (-) \\ -d = -4 \\ \therefore d = 4 \end{array}$	$\frac{1}{2}$
	ಸಮೀಕರಣ (i) ರಿಂದ $\begin{array}{l} a + 2d = 13 \\ a + 2(4) = 13 \\ a = 13 - 8 \\ a = 5 \end{array}$ ಈಗ $a = 5, d = 4$	$\frac{1}{2}$
	$T_n = a + (n-1)d$ $T_{10} = 5 + (10-1)4$ $T_{10} = 5 + 36$ $T_{10} = 41.$	$\frac{1}{2}$
	ಸ.ಶ್ರೇಣಿಯ ಹತ್ತನೇ ಪದ = 41	
	4	
	ಅಧಿವಾ	
	$a, ar, ar^2 \dots$ ಗುಣೋತ್ತರ ಶ್ರೇಣಿಯಾಗಿರಲಿ	
	$a + ar + ar^2 = 7$	$\frac{1}{2}$
	$a(1 + r + r^2) = 7$	$\frac{1}{2}$
	$1 + r + r^2 = \frac{7}{a}$ (i)	$\frac{1}{2}$
	$ar^3 + ar^4 + ar^5 = 56$	
	$ar^3(1 + r + r^2) = 56$	$\frac{1}{2}$
	$ar^3 \times \frac{7}{a} = 56$	
	$r^3 = \frac{56}{7} = 8$	$\frac{1}{2}$
	$r^3 = 2^3$	
	$r = 2$	$\frac{1}{2}$
	$1 + r + r^2 = \frac{7}{a}$	



ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
	$1 + 2 + 4 = \frac{7}{a}$	$\frac{1}{2}$
	$a = \frac{7}{7} = 1$	
	$T_1 = a = 1, \quad T_2 = 1 \times 2 = 2, \quad T_3 = 2 \times 2 = 4$	$\frac{1}{2}$
	$\therefore 1, 2, 4, 8 \dots$ ಗುಣೋತ್ತರ ಶ್ರೇಣಿ	$\frac{1}{2}$
	ಪರೀಕ್ಷೆಯ ವಿಧಾನ :	
	$S_3 = 7$	
	$a \left(\frac{r^3 - 1}{r - 1} \right) = 7$	$\frac{1}{2}$
	$\frac{r^3 - 1}{r - 1} = \frac{7}{a}$... (i)	$\frac{1}{2}$
	$S_6 - S_3 = a \left(\frac{r^6 - 1}{r - 1} \right) - 7 = 56$	$\frac{1}{2}$
	$\frac{a(r^3 + 1)(r^3 - 1)}{(r - 1)} = 56 + 7 = 63$	$\frac{1}{2}$
	$a(r^3 + 1) \frac{7}{a} = 63$	
	$r^3 + 1 = \frac{63}{7} = 9$	
	$r^3 = 9 - 1 = 8$	
	$r^3 = 2^3$	
	$r = 2$	$\frac{1}{2}$
	$\frac{7}{a} = \frac{r^3 - 1}{r - 1} = \frac{2^3 - 1}{2 - 1}$	$\frac{1}{2}$
	$\frac{7}{a} = \frac{7}{1}$	
	$a = \frac{7}{7} = 1$	$\frac{1}{2}$
	$T_1 = a = 1, \quad T_2 = 1 \times 2 = 2, \quad T_3 = 2 \times 2 = 4$	
	$1, 2, 4 \dots$ ಗುಣೋತ್ತರ ಶ್ರೇಣಿ	$\frac{1}{2}$

ಪ್ರಶ್ನೆ
ಸಂಖ್ಯೆ

ಪ್ರಶ್ನಾನುಸಾರ ಮೌಲ್ಯಮಾಪನ

ಅಂಕಗಳು

40.

$$x^2 + x - 2 = 0$$

$$x^2 = 2 - x \text{ ಆಗಿರಲಿ}$$

$$y = x^2 ; \quad y = 2 - x$$

$$y = x^2$$

x	0	1	2	3	-1	-2	-3
y	0	1	4	9	1	4	9

$$y = 2 - x$$

x	0	1	-1	2	-2	3
y	2	1	3	0	4	-1

$$\text{ಪಟ್ಟಿಗಳು} — (1 + 1) = 2$$


$$\text{ಪರವಲಯ ನಕ್ಷೆ} — \frac{1}{2}$$

$$\text{ಸರಳರೇಖೆ} — \frac{1}{2}$$

$$\text{ಮೂಲಗಳನ್ನು ಗುರುತಿಸಿ} — 1$$

4

ಸ್ಥೀಲ್ :
X-ಅಕ್ಷ : 1 ಸೆ.ಮೀ. = 1 ಮಾನ
Y-ಅಕ್ಷ : 1 ಸೆ.ಮೀ. = 1 ಮಾನ



<p>ಪ್ರಶ್ನೆ ಸಂಖ್ಯೆ</p>	<p>ಪ್ರಶ್ನಾನುಸಾರ ಮೌಲ್ಯಮಾಪನ</p>	<p>ಅಂಕಗಳು</p>																
<p>ಪರವಾಗಿಯ ವಿಧಾನ :</p> $x^2 + x - 2 = 0$ $y = x^2 + x - 2$ <table border="1" style="margin-left: auto; margin-right: auto;"> <tr> <td>x</td><td>0</td><td>1</td><td>2</td><td>3</td><td>-1</td><td>-2</td><td>-3</td></tr> <tr> <td>y</td><td>-2</td><td>0</td><td>4</td><td>10</td><td>-2</td><td>0</td><td>4</td></tr> </table>	x	0	1	2	3	-1	-2	-3	y	-2	0	4	10	-2	0	4	<p>ಪಟ್ಟಿಗಳು — 2 ಪರವಲಯ ನಕ್ಷೆ — 1 ಮೂಲಗಳನ್ನು ಗುರುತಿಸಿ — 1</p>	<p>4</p>
x	0	1	2	3	-1	-2	-3											
y	-2	0	4	10	-2	0	4											

